

ವಿಪಶ್ಯನ VIPASSANA



ವಾರ್ತೆ VARTE

ಕನ್ನಡ ಮಾಸಪತ್ರಿಕೆ, 10 ಜುಲೈ 2017, ಬೆಂಗಳೂರು, ಸಂಪುಟ 3, ಸಂಚಿಕೆ 3, ಪುಟಗಳು-4. ಸಂಪಾದಕರು : ಜಿ.ಟಿ.ಗೋವಿಂದಪ್ಪ
Kannada monthly, 10 July 2017, Bangalore, Vol. 3, No.3, Pages-4, KARKAN2015/68727 Editor: G.T. Govindappa.

ಚಂದ: ವಾರ್ತೆ ರೂ. 30, ಅಜ್ಞೆ: ರೂ. 500.

ಪ್ರಕಾಶನ: ಕರ್ನಾಟಕ ವಿಪಶ್ಯನ ಪ್ರಚಾರ ಸಮಿತಿ ಟ್ರಿಫ್‌

Subscription :Annual Rs. 30; Life : Rs. 500/-

Published by: Karnataka Vipassana Prachara Samiti Trust.

ಧರ್ಮ ಪದಗಳು

ಹತ್ತು ಸಂಯತೋ ಪಾದಸಂಯತೋ, ವಾಚಸಂಯತೋ
ಸಂಯತತ್ತಮೋ ; ಅಜ್ಞತರತೋ ಸಮಾಹಿತೋ
ವಕೋ ಸನ್ತಸಿಕೋ ತಮಾಹು ಭಿಕ್ಷುಂ.

ಕೈಗಳ ನಿಯಂತ್ರಣ, ಕಾಲುಗಳ ನಿಯಂತ್ರಣ, ಮಾತಿನಲ್ಲಿ ನಿಯಂತ್ರಣ ಮತ್ತು
ಒಟ್ಟಾರೆ ಪೂರ್ಣವಾಗಿ ನಿಯಂತ್ರಣ ಸಾಧಿಸಿರುವವನು, ಆಂತರಿಕ ಅಭಿವೃದ್ಧಿ-
ಯಲ್ಲಿ ಆನಂದ ಪಡೆದವನು, ಧ್ಯಾನದಲ್ಲಿ ತಲ್ಲಿನತೆ ಪಡೆದವನು, ತಾನು
ವಕಾಂಗಿಯಾಗಿ ಉಳಿದವನು ಮತ್ತು ಶ್ರವ್ಯಾದವನು ಅಂತಹವನನ್ನು ಭಿಕ್ಷು
ಎಂದು ಜನರು ಕರೆಯುತ್ತಾರೆ.

ಧರ್ಮ ಪದ - 362, ಭಿಕ್ಷುಪಗ್ಗ

ಮುಲಿನತೆಗಳಿಂದ ಮುಕ್ತಿಯೇ ದುಃಖಿದಿಂದ ಮುಕ್ತಿ

ಆಚಾರ್ಯ ಎಸ್.ಎನ್. ಗೋಯಂಕ (1924-2013)

(ಪ್ರಥಾನ ಆಚಾರ್ಯರಾದ ಶ್ರೀ ಎಸ್.ಎನ್. ಗೋಯಂಕಾಚಿಯವರು
ಮಹಾರಾಷ್ಟ್ರದ ನಾಸಿಕ್ ರಮಾಬಾಯಿ ಅಂಬೇಡ್ಕರ್ ಹೆಣ್ಣು ಮಕ್ಕಳ
ಪ್ರೈಡ್‌ಹಾಲೆಯಲ್ಲಿ 1998ರಲ್ಲಿ ನೀಡಿದ 3 ದಿನಗಳ ಸಾರ್ವಜನಿಕ ಪ್ರವಚನ
ಮಾಲಿಕೆಯ ಮೂರನೆಯ ದಿನದ ಪ್ರವಚನದ ಏರಡನೆಯ ಭಾಗ ಇದು.
ಆಗಸ್ಟ್ 2016ರ ಇಂಗ್ಲೀಷ್ ವಿಪಶ್ಯನ ವಾರ್ತೆ ಪತ್ರದಿಂದ ಅನುವಾದಿಸಲಾಗಿದೆ.
ಮೊದಲನೆಯ ದಿನದ ಪ್ರವಚನವನ್ನು ಡಿಸೆಂಬರ್, 2016 ಮತ್ತು ಜನವರಿ,
2017ರ ‘ವಿಪಶ್ಯನ ವಾರ್ತೆ’ಯಲ್ಲಿ, ಏರಡನೆಯ ದಿನದ ಪ್ರವಚನವನ್ನು
ಮಾರ್ಚ್-ಎಪ್ರಿಲ್ 2017 ಮತ್ತು ಮೇ, 2017ರ ‘ವಿಪಶ್ಯನ ವಾರ್ತೆ’ಯಲ್ಲಿ
ಮತ್ತು ಮೂರನೆಯ ದಿನದ ಪ್ರವಚನದ ಮೊದಲ ಭಾಗವನ್ನು ಜೊನ್, 2017ರ ‘ವಿಪಶ್ಯನ ವಾರ್ತೆ’ಯಲ್ಲಿ ಪ್ರಕಟಿಸಲಾಗಿದೆ.)

.....ಮುಂದುವರಿದ್ದು

ತನ್ನನ್ನು ತಾನು ತಿಳಿಯಲು, ಪಂಜಾಬಿನ ಮುಸ್ಲಿಂ ಸಂತರೊಬ್ಬರು
ಹೇಳಿದರು, “ಬಿಬ್ಲ ಸಂತ ಒಬ್ಬ ಸಂತನೇ, ಸಂತ ಶಬ್ದದ ಹಿಂದೆ ಮುಸ್ಲಿಂ,
ಹಿಂದು, ಸಿಖ್, ಬೌದ್ಧ ಅಧ್ಯವಾ ಜ್ಯೋ ಇರುವುದಿಲ್ಲ. ಯಾರು ತನ್ನ
ಮನಸ್ಸನ್ನು ಶಾಂತಗೊಳಿಸಿರುವರೋ ಮತ್ತು ಪರಿಶುದ್ಧಗೊಳಿಸಿರುವರೋ
ಅವರು ಸಂತರಾಗಿದ್ದಾರೆ.” ಅವರು ಮುಂದುವರೆದು ಹೇಳಿದರು—

ಹಾತಿಂ ತಿಷ್ಣ ರಬ್ಬ ಪಚ್ಚತಾ, ಜಿಷ್ಣ ಅಪನಾ ಆಪ್ ಪಚ್ಚತಾ

“ತನ್ನನ್ನು ತಾನು ಯಾರು ಅರಿತಿರುವರೋ ಅವರು ದೇವರನ್ನು
ಅರಿತಿರುತ್ತಾರೆ.”

ವಾಸ್ತವವಾಗಿ ದೇವರು ಎಂದರೆ ಏನು? ಸತ್ಯವೇ ದೇವರು, ಮನಸ್ಸಿನ
ಪರಿಶುದ್ಧತೆಯೇ ದೇವರು. ತನ್ನೂಳಿಗಿನ ಸತ್ಯವನ್ನು ಅರಿತು ವ್ಯಕ್ತಿಯು ಮನಸ್ಸಿನ
ಪರಿಶುದ್ಧತೆಯನ್ನು ಪಡೆಯುತ್ತಾನೆ. ಇದಕ್ಕಿಂತ ಹೆಚ್ಚಿನದೇವನ್ನು ವ್ಯಕ್ತಿಯು
ಬಯಸಲು ಸಾಧ್ಯ? ಅದರೆ, ಇದಕ್ಕಾಗಿ, ಮೊದಲು ಮನಸ್ಸನ್ನು ಹೊಂಟಿಗೆ
ತರಬೇಕು. ಮನಸು ನಮ್ಮನ್ನು ಅದರ ಗುಲಾಮರನಾಗಿ ಮಾಡಿಕೊಳ್ಳುವ
ಬದಲು, ಅದು ನಮ್ಮ ಆಜ್ಞೆಯಂತೆ ನಡೆಯಬೇಕು. ಇದಕ್ಕಾಗಿ, ಅನೇಕ
ಧ್ಯಾನ ಸಾಧನಗಳ ಅಭ್ಯಾಸಗಳಲ್ಲಿ, ವಿಪಶ್ಯನವು ನಮ್ಮ ಉಸಿರನ್ನೇ ಗಮನಿಸಿ
ಅದ್ದುತ್ವಾದ ಸಾಧನವನ್ನು ನಮಗೆ ಕೊಡುತ್ತದೆ. ಉಸಿರು ನಮ್ಮ ಮನಸ್ಸಿನ
ಮಲೀನತೆಗಳ ಜೊತೆ ಗಾಢವಾದ ಸಂಬಂಧವನ್ನು ಹೊಂದಿದೆ. ನಾವು ಧ್ಯಾನದಲ್ಲಿ
ಪ್ರಗತಿ ಹೊಂದಿದಂತೆ ಈ ಸಂಬಂಧವು ಎಷ್ಟೂಂದು ಆಳವಾಗಿದೆ ಎಂಬುದನ್ನು
ಅರಿಯುತ್ತೇವೆ.

ಬಿಬ್ಲ ವ್ಯಕ್ತಿಯು ಮೊದಲ ಬಾರಿಗೆ ವಿಪಶ್ಯನ ಧ್ಯಾನ ತಿಬಿರಕ್ಕೆ ಬಂದಾಗ,
ಒಳಗೆ ಬರುತ್ತಿರುವ ಮತ್ತು ಹೊರಗೆ ಹೋಗುತ್ತಿರುವ ಉಸಿರನ್ನು
ಗಮನಿಸುವುದರಿಂದ ಕೆಲಸ ಪ್ರಾರಂಭಿಸುತ್ತಾನೆ. ನಾನು ಮತ್ತು ನನ್ನದು
ಎಂದು ಕರೆಯುವ ತನ್ನ ಬಗ್ಗೆಯೇ ಇರುವ ಸತ್ಯವನ್ನು ಅವನು ತೆಳಿಯಬೇಕು.
ಇದು ಅವನು ನೋಡುವ ಮೊದಲನೆಯ ಸತ್ಯ. “ನಾನು ಅಧ್ಯವಾ ನನ್ನದು
ಎಂದು ನಾನು ಕರೆಯುವ ಇದು ಯಾರು ಅಧ್ಯವಾ ಏನು? ಈ ದೇಹ, ಈ
ಮನಸ್ಸ ನಿಜವಾಗಿಯೂ ನನ್ನದೆಯೇ? ಅಧ್ಯವಾ ಇವುಗಳಿಗಿಂತ ಅಂದರೆ
ನನ್ನದು ಎಂಬುದರ ಆಚೆಗೆ ಬೇರೆ ಏನಾದರೂ ಇದೆಯೇ?” ಈ ಸತ್ಯವನ್ನು
ಅನುಭವದ ಮಟ್ಟದಲ್ಲಿ ಅಧ್ಯ ಮಾಡಿಕೊಳ್ಳಬೇಕು. ಪುಸ್ತಕಗಳಲ್ಲಿ ಅದನ್ನು

ಕೈಗಳ ನಿಯಂತ್ರಣ, ಕಾಲುಗಳ ನಿಯಂತ್ರಣ, ಮಾತಿನಲ್ಲಿ ನಿಯಂತ್ರಣ ಮತ್ತು
ಒಟ್ಟಾರೆ ಪೂರ್ಣವಾಗಿ ನಿಯಂತ್ರಣ ಸಾಧಿಸಿರುವವನು, ಆಂತರಿಕ ಅಭಿವೃದ್ಧಿ-
ಯಲ್ಲಿ ಆನಂದ ಪಡೆದವನು, ಧ್ಯಾನದಲ್ಲಿ ತಲ್ಲಿನತೆ ಪಡೆದವನು, ತಾನು
ವಕಾಂಗಿಯಾಗಿ ಉಳಿದವನು ಮತ್ತು ಶ್ರವ್ಯಾದವನು ಅಂತಹವನನ್ನು ಭಿಕ್ಷು
ಎಂದು ಜನರು ಕರೆಯುತ್ತಾರೆ.

ಬರೆದಿದೆ ಅಧ್ಯವಾ ನಮ್ಮ ಸಂಪೂರ್ಣದಾಯಗಳಲ್ಲಿ ಹೇಳಲಿಟ್ಟಿದೆ ಅಧ್ಯವಾ ನಮ್ಮ
ಗುರುಗಳ ಹೇಳಿದ್ದಾರೆ ಎಂಬ ಕಾರಣಕ್ಕೆ ಯಾವುದನ್ನೂ ನಂಬಬೇಡ.
ಯಾವುದನ್ನು ಅನುಭವಿಸುತ್ತೇವೋ ಅದೇ ಸತ್ಯ. ಆಗ ಮಾತ್ರ ಅದು
‘ನಮ್ಮ ಸತ್ಯ’ ಆಗುತ್ತದೆ. ಇಲ್ಲಿದಿದ್ದರೆ, ಅದು ಪುಸ್ತಕಗಳ ಸತ್ಯ ಅಧ್ಯವಾ ನಮ್ಮ
ಗುರುವಿನ ಸತ್ಯ. ಅದು ಬೇರೆಯವರೊಬ್ಬರ ಸತ್ಯ. ಅದಕ್ಕಿಂತ ಹೆಚ್ಚಾಗಿ, ಅದು
ನಮ್ಮ ಸತ್ಯವಾಗಿವರಬೇಕೆಂದು ಅದು ನಮಗೆ ಯಾವ ಒಳ್ಳೆಯದನ್ನೂ ಮಾಡುವುದಿಲ್ಲ.
ಸತ್ಯ ಮಾತ್ರ; ಕಲ್ಪನೆಯಲ್ಲ.

ಹಾಗಾದರೆ ನಮ್ಮ ಬಗ್ಗೆಯೇ ನಾವು ಜ್ಞಾನವನ್ನು ಹೇಗೆ ಗಳಿಸುತ್ತೇವೆ?
ಅದಕ್ಕಾಗಿ, ಮೊದಲು ನಿಮ್ಮ ಕಣ್ಣಗಳನ್ನು ಮುಚ್ಚಿ, ಕಾಲುಗಳನ್ನು
ಕತ್ತಲಿರುಯಾಕಾರದಲ್ಲಿ ಇಂಟಿಪ್ಪೆಹೊಂಡು ಹುತ್ತಿಪ್ಪೆಹೊಳ್ಳಿ (ಪದ್ಮಾಸನೆ, ಅಧ್ಯ ಪದ್ಮಾಸನ
ಅಧ್ಯವಾ ಕುಟುಂಬಲ್ಲಿ ಕುಳಿತರೆ), ದೇಹವನ್ನು ನೇರವಾಗಿರಿಸಿ ಮತ್ತೆ
ಮಾನವವಾಗಿರಿ. ಗಮನಿಸಲು ಪ್ರಾರಂಭಿಸಿ ಮತ್ತು ನಿಮ್ಮ ಬಗ್ಗೆ ಯಾವ ಸತ್ಯಗಳು
ಪ್ರಕಟವಾಗುತ್ತಿವೆ ಎಂಬುದನ್ನೂ ನೋಡಿ. ವೆಂಟ್ಟಿ ಮೊದಲು ಗೋಚರಿಸುವ
ಸತ್ಯವೆಂದರೆ, ಉಸಿರು ಒಳಬರುತ್ತಿದೆ ಮತ್ತು ಹೊರಹೊಗುತ್ತಿದೆ. ಇದು
ನಿಮ್ಮ ಪ್ರಾರಂಭದ ಹಂತ. ಸತ್ಯತೆಯಲ್ಲಿ ಭದ್ರವಾಗಿ ನಿಲ್ಲಿ ಮತ್ತು ಕಲನೆಗಳಲ್ಲಿ
ತೊಡಗಬೇಡಿ. ಯಾವುದೇ ಕಲನೆ ಪಾರಂಭವಾದ ಹೂಡಲೆ, ಅದು ವಿಸ್ತರಿಸುತ್ತದೆ
ಮತ್ತು ಆಕ್ರಮಿಸಿಕೊಳ್ಳುತ್ತದೆ. ಆಗ ವಾಸ್ತವಕೆ ಅಧ್ಯವಾ ಸತ್ಯ, ಅಂತಿಮ
ಸತ್ಯವಾದರೂ ಸರಿ, ದೂರ ಹೊರಟು ಹೋಗುತ್ತದೆ.

ಯಾವುದೇ ಕಲನೆ ಅಧ್ಯವಾ ನಂಬಿಕೆಗೆ ಅಲ್ಲಿ ಸ್ವಳಿವಿಲ್ಲ. ಒಳಬರುವ
ಮತ್ತು ಹೊರಹೊಗುವ ಉಸಿರಿನ ಅನುಭವದ ಜೊತೆಗಿರಿ. ದಿನಗಳು
ಕಳೆದಂತೆ ಮತ್ತು ಮನಸ್ಸ ಹೆಚ್ಚು ಏಕಾಗ್ರಗೊಂಡಂತೆ ಅದು ಹೆಚ್ಚು ಸೂಕ್ಷ್ಮವಾಗಲು,
ಹರಿತವಾಗಲು ಮತ್ತು ಹೆಚ್ಚು ಸಂಪೇದನಾಶೀಲವಾಗಲು ಪ್ರಾರಂಭಿಸುತ್ತದೆ.
ಆಗ ತರೀರ ಮತ್ತು ಮನಸ್ಸಿಗೆ ಸಂಬಂಧಿಸಿದ ಸತ್ಯ. ತನ್ನವರ್ಕ ತಾನೇ ಇನ್ನೊಂದು
ಹೆಚ್ಚು ಪ್ರಕಟಿಸಿಕೊಳ್ಳುತ್ತದೆ.

ಇದು ಮೊದಲ ಮೊರು ದಿನಗಳ ಮುಕ್ತಿಯಾಗಿ ಅಭ್ಯಾಸ; ಮನಸ್ಸನ್ನು ಮೂಗಿನ
ಹೊಳೆಗಳ ಕೆಳಭಾಗದ ಚಿಕ್ಕ ಕೆಳತೆದಲ್ಲಿ ಏಕಾಗ್ರಗೊಂಡಂತೆ ಅದು ಹೆಚ್ಚು ಸೂಕ್ಷ್ಮವಾಗಲು,
ಹರಿತವಾಗಲು ಮತ್ತು ಹೆಚ್ಚು ಸಂಪೇದನಾಶೀಲವಾಗಲು ಪ್ರಾರಂಭಿಸುತ್ತದೆ.
ಆಗ ತರೀರ ಮತ್ತು ಮನಸ್ಸಿಗೆ ಸಂಬಂಧಿಸಿದ ಸತ್ಯ. ತನ್ನವರ್ಕ ತಾನೇ ಇನ್ನೊಂದು
ಹೆಚ್ಚು ಪ್ರಕಟಿಸಿಕೊಳ್ಳುತ್ತದೆ.

ಇದು ಮೊದಲ ಮೊರು ದಿನಗಳ ಮುಕ್ತಿಯಾಗಿ ಅಭ್ಯಾಸ; ಮನಸ್ಸನ್ನು ಮೂಗಿನ
ಹೊಳೆಗಳ ಕೆಳಭಾಗದ ಚಿಕ್ಕ ಕೆಳತೆದಲ್ಲಿ ಏಕಾಗ್ರಗೊಂಡಂತೆ ಅದು ಹೆಚ್ಚು ಸೂಕ್ಷ್ಮವಾಗಲು,
ಹರಿತವಾಗಲು ಮತ್ತು ಹೆಚ್ಚು ಸಂಪೇದನಾಶೀಲವಾಗಲು ಪ್ರಾರಂಭಿಸುತ್ತದೆ.
ಆಗ ತಾನು ಅಧ್ಯವಾ ನಿಜವಾಗಿಯೂ ನನ್ನದೆಯೇ? ಅಧ್ಯವಾ ಇವುಗಳಿಗಿಂತ ಅಂದರೆ
ನನ್ನದು ಎಂಬುದರ ಆಚೆಗೆ ಬೇರೆ ಏನಾದರೂ ಇದೆಯೇ?” ಈ ಸತ್ಯವನ್ನು
ಇದೆ ಶರೀರದಲ್ಲಿ ಸಂಪೇದನೆಗಳು ಸಂಪೇದನೆಯಲ್ಲಿ ಪ್ರಾರ್ಥಿತವಾಗಿದ್ದೇವೆ. ಕಂಗಳು, ತುರಿಕೆ, ಮಾಡಿತ, ಕಂಪನದಂತಹ ಅಧ್ಯವಾ
ಮತ್ತುವರ್ದು ಒಂದು ಸಂಪೇದನೆಯನ್ನೂ ನಾವು ಈ ಭಾಗದಲ್ಲಿ ಅರಿಯುತ್ತೇವೆ.

ಇವು ಕೇವಲ ಸರಜವಾದ, ಸಾಮಾನ್ಯವಾದ ಸಂಪೇದನೆಗಳಿಂದು ಒಷ್ಣತಃ ನೀವು ಹೇಳಬಹುದು. ಆದರೆ ಅದು ಭೌತಿಕ ಮಟ್ಟದಲ್ಲಿ ನಡೆಯುತ್ತಿರುವಂತಹುದು. ಅದನ್ನು ನಾವು ಅರಿಯಬೇಕು.

ನಾಲ್ಕು ನೇಯ ದಿನದ ಹೊತ್ತಿಗೆ ತಲೆಯಿಂದ ಕಾಲ್ಪರಳಿನವರಿಗೆ, ದೇಹದಲ್ಲಿಲ್ಲಾವ್ಯಕ್ತಿಯ ಈ ಸಂಪೇದನೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಏನೋ ನಡೆಯುತ್ತಿದೆ, ಏನೋ ಬದಲಾಗುತ್ತಿದೆ. ಇದೂ ಅಲ್ಲದೆ, ಇದರೆ ಜೊತೆಗೇ, ಮನಸ್ಸಿನಲ್ಲಿ ಸಹ ಏನೋ ಬದಲಾವಣೆಯಾಗುತ್ತಿದೆ. ಮತ್ತು ಮನಸ್ಸಿನ ಬದಲಾವಣೆಯಾಗುತ್ತಿರುವ ಈ ಸ್ಥಭಾವವನ್ನು ನಾವು ಕಾಣುತ್ತೇವೆ. ಆದರೆ, “ಇದನ್ನು ನೋಡುವುದರಿಂದ ನಮಗೆನು ಲಾಭ” ಎಂದು ನೀವು ಕೇಳಬಹುದು. ಇದು ಒಂದು ವ್ಯಜಾನಿಕವಾದ ಸಾಧನ. ಯಾವುದೋ ಒಂದು ಧಾರ್ಮಿಕ ವಿಧಿ ಅಥವಾ ನಿತ್ಯಾಚರಣೆಯಲ್ಲ. ಉಸಿರು ಮತ್ತು ಆ ನಂತರ ಶರೀರದ ಪ್ರತಿಯೋಂದು ಭಾಗದಲ್ಲಿ ಸಂಭವಿಸುತ್ತಿರುವ ಸಂಪೇದನೆಗಳು ನಮ್ಮ ಮನಸ್ಸಿನೊಡನೆ ಮತ್ತು ಮನಸ್ಸಿನಲ್ಲಿ ಬರುತ್ತಿರುವ ಮಲಿನತೆಗಳೊಡನೆ ಆಳವಾದ ಸಂಬಂಧ ಹೊಂದಿದೆ.

ಭಾರತದ ಪುರಾತನ ಖಂಡಗಳಲ್ಲಿ ರಿತಿನ ನಿಯಮಗಳನ್ನು, ತನಗೆ ಸಂಬಂಧಿಸಿದ ಪ್ರಕೃತಿಯ ನಿಯಮವನ್ನು ಕಂಡು ಹಿಡಿಯಲು ಆಳವಾದ ಸಂಶೋಧನೆ ನಡೆಸಿದರು. ಈ ಮಹಾವಿಜ್ಞಾನಿ, ಗೌತಮ ಬುದ್ಧನೂ ಸಹ, ಅಸ್ತಿತ್ವದ ಅಂತಿಮ ಸತ್ಯವನ್ನು ತಾನು ಅರ್ಥ ಮಾಡಿಕೊಳ್ಳುವವರಿಗೆ, ಪ್ರಕೃತಿಯ ನಿಯಮಕ್ಕಾಗಿ ಒಬ್ಬ ವಿಜ್ಞಾನಿಯ ವಸ್ತುನಿಷ್ಪತ್ತಿಯಲ್ಲಿ ತನ್ನೋಳಗೇ ಆಳವಾಗಿ ಹುಡುಕಿದ. ಸತ್ಯವನ್ನು ಮುಚ್ಚಿದ್ದ ಪರದೆಯನ್ನು ಹರಿದು ಹಾಕಿದ. ವ್ಯಕ್ತಿಯು ಏಕ ದೃಷ್ಟಿನಾಗುತ್ತಾನೆ ಮತ್ತು ಹೇಗೆ ಈ ದೃಷ್ಟಿಯಿಂದ ಹೊರಬಂತಾನೆ ಎಂಬ ರಹಸ್ಯವನ್ನು ಬುಧನು ಕಂಡುಹಿಡಿದ.

ತನ್ನೋಳಗೇ ಯಾವುದೇ ಮಲಿನತೆ ಬಂದಾಗ, ಆದರೆ ಜೊತೆಗೇ ಶರೀರದ ಸ್ಥರದಲ್ಲಿ ಯಾವುದೋ ಸಂಪೇದನೆ ಬರದ ಮಲಿನತೆ ಬರಲು ಸಾಧ್ಯವಿಲ್ಲ ಎಂಬುದನ್ನೂ ಸಹ ಅವನು ಅರ್ಥ ಮಾಡಿಕೊಂಡ. ಉದಾಹರಣೆಗೆ, ಕೋಪ ಬಂದಾಗ ದೇಹವು ಬಿಸಿಯಾಗುತ್ತದೆ. ಹೃದಯದ ಬಡಿತ ಹೆಚ್ಚಿಗಬಹುದು. ಒತ್ತಡದ ಅನುಭವವಾಗಬಹುದು ಮತ್ತು ಯಾವುದೋ ಒಂದು ಅಥವಾ ಇನ್ನೋಂದು ಪ್ರತಿಕ್ರಿಯೆ ಉಂಟಾಗುತ್ತದೆ. ಮನಸ್ಸು ಮತ್ತು ಶರೀರ ಒಂದು ಗಟ್ಟಿಯಾದ ಸಂಬಂಧ ಹೊಂದಿದೆ ಮತ್ತು ಎರಡನ್ನೂ ಪ್ರತ್ಯೇಕ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ಅವು ಪರಸ್ಪರ ಪ್ರಭಾವ ಹೊಂದಿದೆ.

ಆತನು ಕಂಡು ಹಿಡಿದ ಮತ್ತೊಂದು ಅಂತಿಮುಖ್ಯವಾದ ಸತ್ಯವೆಂದರೆ, ಯಾರಾದರೂ ನಮ್ಮನ್ನು ಅವಮಾನಿಸಿದರೆ ಮತ್ತು ಕೋಪ ಬರಿಸಿದರೆ, ಬಿಸಿ, ಒತ್ತಡ ಮತ್ತು ಹೃದಯದ ಬಡಿತ ಹೆಚ್ಚಿಗುವಂತಹ ಅಹಿತಕರ ಸಂಪೇದನೆಗಳು ಬರುತ್ತವೆ. ಈ ಅಹಿತಕರ ಸ್ಥಿತಿ ಇನ್ನೂ ಹೆಚ್ಚಿನ ಕೋಪ ಉತ್ಪತ್ತಿ ಮಾಡುತ್ತದೆ. ಅದು ಇನ್ನೂ ಹೆಚ್ಚಿನ ಅಹಿತಕರ ಸಂಪೇದನೆಗಳನ್ನು ಉಂಟಾಗಿ ಬರುತ್ತದೆ. ಒಂದು ವಿಷ ವ್ಯತ್ಪತ್ತಿ ಪ್ರಾರಂಭವಾಗಿದೆ. ಕೋಪ ಅಥವಾ ಇನ್ನಾಪುದೋ ನಕಾರಾತ್ಮಕತೆಯನ್ನು ನಾವು ದ್ವಿಗುಣ ಮಾಡಿಕೊಳ್ಳುತ್ತೇವೆ ಮತ್ತು ನಮ್ಮ ದೃಷ್ಟಿಯನ್ನು ಸಹ. ನಾವೇನು ಮಾಡುತ್ತಿದ್ದೇವೆ ಮತ್ತು ಒಳಗೆ ಏನಾಗುತ್ತಿದೆ ಎಂಬುದನ್ನು ನಾವು ನೋಡುವುದೇ ಇಲ್ಲ. ನಮ್ಮ ದೇಶದ ಈ ಮಹಾನ್ ವಿಜ್ಞಾನಿಯು ಈ ವಿದ್ಯಮಾನದ ಆಳಕ್ಕೆ ಹೋದರು ಮತ್ತು ಯಾವಾಗ ಯಾವುದೋ ಮಲಿನತೆ ಬರುತ್ತದೆಯೋ ಆದರೆ ಜೊತೆಗೇ ಅದು ಒಂದು ಆಸ್ಪತ್ರೆ ಅಂದರೆ ಅಶುದ್ಧತೆಯೆ ಪ್ರಾರಂಭವನ್ನು ತರುತ್ತದೆ ಎಂಬುದನ್ನೂ ಕಂಡು ಹಿಡಿದರು. ಇದನ್ನೂ ಇನ್ನೂ ಸ್ವಲ್ಪ ವಿಶದವಾಗಿ ಅರ್ಥಮಾಡಿಕೊಳ್ಳೋಣ.

ವ್ಯಕ್ತಿಯು ಕೋಪಗೊಂಡಾಗ ಅಥವಾ ಬೇರೆ ಒರ್ನಾವುದೇ ಉದ್ದೇಶಕೊಳ್ಳಬಾದಾಗ, ದೇಹದಲ್ಲಿ ಹರಿಯವ ರಕ್ತದ ಜೊತೆಗೆ ಒಂದು ಜೀವರಸಾಯನಿಕದ ಹರಿವು ಪ್ರಾರಂಭವಾಗುತ್ತದೆ. ಈ ಘಟನೆಯು ಗ್ರಂಥಿಯಲ್ಲಾಗಬಹುದು ಅಥವಾ ಗ್ರಂಥಿಯಿಂದ ಹೊರಗೆ ಆಗಬಹುದು. ಕೋಪದ ಜೊತೆ ಪ್ರಾರಂಭವಾಗುವ ಈ ಜೀವರಸಾಯನಿಕದ ಹರಿವು ತಳಮಳವನ್ನು ಉಂಟಾಗುತ್ತದೆ. ತಳಮಳವು ಕೋಪದ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರತಿಯಾಗಿ ಅದು ಶರೀರದಲ್ಲಿ ಇನ್ನೂ ಹೆಚ್ಚಿನ ಆಸ್ಪತ್ರೆ ಅಥವಾ ಅಶುದ್ಧ ಜೀವರಸಾಯನಿಕದ ಹರಿವನ್ನು ಉತ್ಪತ್ತಿ ಮಾಡುತ್ತದೆ. ಈ ರೀತಿಯಾಗಿ ಒಬ್ಬ ವ್ಯಕ್ತಿಯು ಗಂಟಗಟ್ಟಲೇ ಕೋಪದಲ್ಲಿ ಅಥವಾ ದೃಷ್ಟಿಯಾಗಿ ಅಂದರೂ ಅಳಜ್ಞಾನದ ಸ್ಥಿತಿಗೆ ತಾನಲ್ಲದ ಬೇರೆ ಯಾರೂ ಜವಾಬ್ದಾರರಲ್ಲ!

ಆಸ್ಪತ್ರೆ ತಳಮಳ ಇನ್ನೋಂದು ಅರ್ಥವಿದೆ, ಅದು ಚಟ್ಟ. ವ್ಯಕ್ತಿಯು ಈ ಅನುಭವದ ಚಟ್ಟಕೊಳ್ಳಬಾಗಿದ್ದಾನೆ. ಈ ಕೋಪ ಅಥವಾ ಬೇರೆ ಯಾವುದೇ ಮಲಿನತೆ ಜೀವನದ ಒಂದು ಭಾಗ ಎಂದು ಸಮಜಾಯಿಷಿ ಕೊಡುತ್ತಾನೆ ಮತ್ತು ಈ ವರ್ತನೆಯಲ್ಲಿ ಮುಂದುವರಿಯುತ್ತಾನೆ. ಉದಾಹರಣೆಗೆ, ನೋವಿನಿಂದ ಕೂಡಿದ ಕೆರೆತಡ ತರಹ. ಅದು ಅಹಿತಕರವಾಗಿದೆ. ಆದರೂ ವ್ಯಕ್ತಿಯು ಕೆರೆಯುತ್ತಿರುತ್ತಾನೆ. ವ್ಯಕ್ತಿಯು ದೃಷ್ಟಿಯನ್ನು ವರ್ಷಿಸುವುದನ್ನೇ ರೂಢಿ ಮಾಡಿಕೊಂಡು ಅದರಲ್ಲೇ ಹೊರಳಾಡುತ್ತಿರುತ್ತಾನೆ.

“ಇಂತಹ ಅಹಿತಕರವಾದ ಸಂಪೇದನೆಯನ್ನು ತರುವ ಈ ಮಲಿನತೆಯಲ್ಲಿ ತಾನು ತೊಡಗುವುದಿಲ್ಲ” ಎಂಬ ನಿರ್ಧಾರದ ಅರಿವನ್ನು ವಿಪಶ್ಯನವು ನಮ್ಮಲ್ಲಿ ಬೆಳೆಸುತ್ತದೆ”. “ಹಾಗಾದರೆ ನಾನು ಏನು ಮಾಡಲಿ?” ಈ ಅಸುಖರವಾದ ಸಂಪೇದನೆಯನ್ನು ವಸ್ತು ನಿಷ್ಪತ್ತಾಗಿ ಸಮತೆಯಿಂದ ಗಮನಿಸಬೇಕು. ಆದ ಅದರ ಸ್ಥಭಾವವು ಅಧರವಾಗಿತ್ತದೆ. ಅದು ವ್ಯಕ್ತಿಯನ್ನು ಚಡುಪಡಿಕೆ ಮತ್ತು ತಳಮಳಕ್ಕೆಡು ಮಾಡುತ್ತದೆ. ಎರಡನೆಯಿದ್ದಾಗಿ, ಅದು ಶಾಶ್ವತವಾಗಿರುವುದಿಲ್ಲ, ಬರುತ್ತದೆ ಮತ್ತು ಕ್ರಮೇಣ ಹೊರಟು ಜೋಗುತ್ತದೆ ಎಂಬುದು ಸ್ವಷ್ಟವಾಗಿತ್ತದೆ. ಉದಾಹರಣೆಯಾಗುವ ಯಾವುದೇ ಸಂಪೇದನೆಯ ಶಾಶ್ವತವಾಗಿರುವುದಿಲ್ಲ; ಅದು ನಾಶವಾಗುವಂತಹುದು, ಬದಲಾಗುವಂತಹುದು. ವ್ಯಕ್ತಿಯು ಈಗ ಇದನ್ನು ತನ್ನ ಅನುಭವದಿಂದ ತಿಳಿಯುತ್ತಾನೆ; ಯಾವುದೇ ಪ್ರಸ್ತಕೆದಿಂದಲ್ಲ, ಗೀತೆಯಿಂದ ಅಥವಾ ಗುರುವಿನಿಂದ, ಬುದ್ಧ ಅಥವಾ ಮಹಾರ್ವನಿನಿಂದಲೂ ಅಲ್ಲ. ಆದರ ಸ್ಥಭಾವ ನಿರಂತರವಾಗಿ ಬದಲಾಗುವಂತಹುದು ಎಂಬುದನ್ನು ವ್ಯಕ್ತಿಯು ನೋಡಬಹುದು. ಹಾಗಾದರೆ ಅದಕ್ಕೆ ಪ್ರತಿಕ್ರಿಯೆ ಮಾಡುವುದರಿಂದ ಏನು ಪ್ರಯೋಜನ? “ನಾನು ಅದನ್ನು ಕೇವಲ ಗಮನಿಸಿದರೆ, ಒಂದು ಘಟನೆ ಮತ್ತು ಅದಕ್ಕೆ ಪ್ರತಿಕ್ರಿಯೆ ಮಾಡುವೆ ವಿವರಣೆ ಮುರಿಯುತ್ತದೆ. ಮೊದಲು ನಾನು ಗಂಟೆಗಳ ಕಾಲ ನನ್ನ ಕೋಪ, ಇಂದಿಯ ಸುಖದ ಆಸೆ ಅಥವಾ ಅಹಂಕಾರದಲ್ಲಿ ಹೊರಳಾಡಿದೆ. ಈಗ ನಾನು ಮನಸ್ಸನ್ನು ದೇಹದ ಜೊತೆ ಜೋಡಿಸುವ ಈ ಸಂಪೇದನೆಗಳನ್ನು ಗಮನಿಸುತ್ತೇನೆ” ಎಂದು ವ್ಯಕ್ತಿಯು ಅರ್ಥ ಮಾಡಿಕೊಳ್ಳುತ್ತಾನೆ. 10 ದಿನಗಳ ಶಿಳಿರವೇಂದರಲ್ಲಿ ಈಗ ವರಡಕ್ಕೂ ಇರುವ ಗಾಢ ಸಂಬಂಧವನ್ನು ವ್ಯಕ್ತಿಯು ಅರ್ಥ ಮಾಡಿಕೊಳ್ಳಲು ಪ್ರಾರಂಭ ಮಾಡಬಹುದು ಅಥವಾ ಅದು ಇನ್ನೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇದು ಸಾಧಕರು ಎಷ್ಟು ಜೆನಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಅವಲಂಬಿಸಿದೆ.

ಅರಿವನ್ನು ಬೆಳೆಸಿಕೊಂಡು ಸ್ತೋದ ಮಾರ್ಗದಲ್ಲಿ ನಡೆಯುತ್ತಿದ್ದಂತೆ, ಭಾರ, ಒತ್ತಡ, ನೋವು ಮುಂತಾದ ಸ್ಥಾಲ ಸಂಪೇದನೆಗಳೂ ಹೊದಲು ಪ್ರಕೆಟಿವಾಗುತ್ತದೆ. ಆದರೆ ಗಮನಿಸುತ್ತಾನೆ ಇದಂತೆ, ಸಂಪೇದನೆಗಳು ಕರಗಲಾರಂಭಿಸುತ್ತದೆ. ಈಗ ಇಡೀ ಶರೀರವು ಕೇವಲ ತರಂಗಗಳ ಪ್ರವಹಗಳು. ಈ ಸ್ಥಾಲ ಸಂಪೇದನೆಯೂ ಸತ್ಯವೇ; ಆದರೆ, ಆಳವಾದ ಸತ್ಯವೆಂದರೆ, ದೇಹವು ಅಲ್ಲಿ ಚಿಕ್ಕ ಪರಮಾಣಗಳಿಂದ ಮಾಡಲಷ್ಟಿದೆ. ಅಲ್ಲಿ ಘಣತ್ವವೇ ಇಲ್ಲ. ಅದೂ ಅಲ್ಲದೆ, ಪರಮಾಣಗಳೂ ಸಹ ತರಂಗಗಳ ತರಹ ಉದಾಹರಣುತ್ತದೆ ಮತ್ತು ಲಯವಾಗುತ್ತದೆ. ಆದ್ದರಿಂದ, ಶರೀರವು ತರಂಗಗಳ ಸಮಾಹವಲ್ಲಿದೆ ಬೇರೇನೂ ಅಲ್ಲ. ಈ ಸತ್ಯವನ್ನು ನೀವು ಗಮನಿಸುತ್ತಿದ್ದಂತೆ, ಗಟ್ಟಿಯಾದ ಜೀವಿಮಟ್ಟಿನಂತಿದ್ದು ಶರೀರವು ಈಗ ವಿಜ್ಞಾನಿತ್ವದಲ್ಲಿ ತರೀಕರಿಸಿದೆ.

10, 20, 30 ಅಥವಾ ಇನ್ನೂ ಹೆಚ್ಚಿ ದಿನಗಳ ವಿಪಶ್ಯನೆ ಧ್ಯಾನ ಶಿಳಿರಗಳಲ್ಲಿ ಭಾಗವಯಿಸಿದರೆ ವ್ಯಕ್ತಿಯ ತನ್ನಲ್ಲಿಯೇ ಆಳಕ್ಕೆ ಹೊಗುತ್ತಾನೆ ಮತ್ತು ರಹಸ್ಯಗಳು ತಮ್ಮಪಕ್ಕೆ ಪ್ರಕಟಗೊಳ್ಳುತ್ತದೆ. ಐದು ಇಂದಿಯಗಳಲ್ಲಿ ಯಾವುದಾದರೂ ಇಂದಿಯ ಪ್ರಚೋದನೆಗೊಂಡಾಗ, ಅಂದರೆ, ಕಿವಿಯ ದಾರದಲ್ಲಿ ಒಂದು ಶಬ್ದ ಸ್ಥಿರಿಸಿದಾಗ, ಕಣ್ಣಿ ಒಂದು ನೋಟವನ್ನು ಕಂಡಾಗ, ವಾಸನೆ ಮಾರ್ಗನ್ನು ತಲುಪಿದಾಗ ಅಥವಾ ನಾಲಗ ಯಾವುದನ್ನಾದರೂ ರುಚಿ ನೋಡಿದಾಗ ಏನು ಬರುತ್ತದೆ ಎಂದರೆ ತರಂಗಗಳು, ತರಂಗಗಳೇ ಎಂಬುದನ್ನು ವ್ಯಕ್ತಿಯು ಗಮನಿಸುತ್ತಾನೆ. ಮನಸ್ಸಿನಲ್ಲಿ ಅತ್ಯಂತ ಚಿಕ್ಕ ಆಲೋಚನೆ ಬಂದರೂ ಅದು ವಾಸ್ತವವಾಗಿ ತರಂಗಗಳಲ್ಲಿದೆ ಬೇರೇನೂ ಅಲ್ಲ. ಈ ಸತ್ಯವನ್ನು ನೀವು ಗಮನಿಸುತ್ತಿದ್ದಂತೆ, ಗಟ್ಟಿಯಾದ ಜೀವಿಮಟ್ಟಿನಂತಿದ್ದು ಶರೀರವು ತರೀಕರಿಸಿದೆ.

10, 20, 30 ಅಥವಾ ಇನ್ನೂ ಹೆಚ್ಚಿ ದಿನಗಳ ವಿಪಶ್ಯನೆ ಧ್ಯಾನ ಶಿಳಿರಗಳಲ್ಲಿ ಭಾಗವಯಿಸಿದರೆ ವ್ಯಕ್ತಿಯ ತನ್ನಲ್ಲಿಯೇ ಆಳಕ್ಕೆ ಹೊಗುತ್ತಾನೆ ಮತ್ತು ರಹಸ್ಯಗಳು ತಮ್ಮಪಕ್ಕೆ ಪ್ರಕಟಗೊಳ್ಳುತ್ತದೆ. ಐದು ಇಂದಿಯದಿಂದ ಪ್ರಚೋದನೆಗೊಂಡು ಮತ್ತು ರಹಸ್ಯವೇ ಇಂದಿಯದಿಂದ ಒಳಬರುವುದೂ ಸಹ ಚಿಕ್ಕ ತರಂಗಗಳಲ್ಲಿದೆ ಬೇರೇನೂ ಅಲ್ಲ. ಅಲೆಗಳು ಅಲೆಗಳಿಗೆ ಅಪ್ಪಣಿ ಹೊಸ ಅಲೆಗಳನ್ನು ಸ್ವಷ್ಟಿಯಾಗುತ್ತದೆ. ಒಂದು ಘಂಟೆಯನ್ನು ಜೋರಾಗಿ ಬಡಿದಾಗ, ಅದನ್ನು ಬಿಡಿಸಿ ಪ್ರಾರಂಭವಾಗಿ ಇಡೀ ಘಂಟೆಯನ್ನೆಲ್ಲಾ ವ್ಯಾಪಿಸುತ್ತದೆ.

ಅರಿವಿನ ನಾಲ್ಕು ಭಾಗಗಳು

ಮನಸ್ಸಿನಲ್ಲಿ ನಾಲ್ಕು ಭಾಗಗಳಿವೆ, ಅಥವಾ ಅರಿವಿನಲ್ಲಿ ನಾಲ್ಕು ಭಾಗಗಳಿವೆ ಎಂದು ತಿಳಿಯೋಳಿಯಾಗಿ ಹೊರಣಿಸಿದಕೆ, ಉದಾಹರಣೆಗೆ ಒಂದು ಶಬ್ದ, ಕಿವಿಯ ಸಂಪರ್ಕಕ್ಕೆ ಬರುತ್ತದೆಯೋ ಆಗ ಮನಸ್ಸನ ಮೊದಲ ಭಾಗ ತಲೆಯುತ್ತದೆ ಮತ್ತು ಕಿವಿ ಇಂದಿಯ ದಾರದಲ್ಲಿ ಏನೋ ಆಯಿತು ಎಂದು ಹೇಳುತ್ತದೆ. ನಮ್ಮ ಆಯಿತು ಇಂದಿಯಗಳಲ್ಲಿ ಯಾವುದೇ ಇಂದಿಯ ಹೊರಣಿಸಿದ ಪ್ರಚೋದಕವನ್ನು ಪಡೆದಾಗ ಮನಸ್ಸನ ಈ ಭಾಗ ಏನೋ ಆಯಿತು ಎಂದು ಮಾತ್ರ ಹೇಳುತ್ತದೆ.

ಆಗ ಮನಸ್ಸಿನ ಎರಡನೆಯ ಭಾಗವು ತಲೆಯೆತ್ತಿ ಕೇಳುತ್ತದೆ: ಏನಾಯಿತು? ಈ ಶಬ್ದ ಏನು? ಶಬ್ದ ಅಥವಾ ಬಂದಿರುವ ಯಾವುದೇ ಪ್ರಚೋದಕವನ್ನು

ಅದರ ಅನುಭವದ ಆಧಾರದ ಮೇಲೆ ಗುರುತಿಸಲು ಅದು ಪ್ರಯೋಗಿಸುತ್ತದೆ ಮತ್ತು ಅದನ್ನು ವೈಲ್ಯಮಾಪನ ಮಾಡುತ್ತದೆ. ಉದಾಹರಣೆಗೆ, ಬೈಗುಳಿದ ಅಥವಾ ಹೊಗಳಿಕೆಯ ಶಬ್ದ ಬಂದಿದೆ ಎಂದಿಟ್ಟುಕೊಳ್ಳಿ. ಇದನ್ನು ಅದು ಗುರುತಿಸುತ್ತದೆ ಮತ್ತು ಅದನ್ನು ಹೇಗೆ ಗೃಹಿಸುತ್ತದೆ ಎಂಬುದನ್ನು ವಲಂಬಿಸಿ, ಒಳ್ಳಿಯಿದು ಅಥವಾ ಕೆಟ್ಟಿದ್ದು ಎಂದು ಒಂದು ವೈಲ್ಯಮಾಪನ ಮಾಡುತ್ತದೆ. ಅದು ಬೈಗುಳಿದ ಶಬ್ದವಾಗಿದ್ದರೆ, ಇದು ಒಳ್ಳಿಯದಲ್ಲ ಎಂದು ಅದು ಹೇಳುತ್ತದೆ. ಅದು ಹೊಗಳಿಕೆಯ ಶಬ್ದವಾಗಿದ್ದರೆ, ಅದನ್ನು ಬಹಳ ಜೆನ್ನಾಗಿದೆ ಎಂದು ಅದು ನೋಡುತ್ತದೆ. ಇದು ಮನಸ್ಸಿನ ವರದನೆಯ ಭಾಗದ ಕೆಲಸ.

ನಂತರ ಮನಸ್ಸಿನ ಮೂರನೆಯ ಭಾಗ ತಲೆಯಿತುತ್ತದೆ. ಅದು ಬೈಗುಳಿದ ಪದವಾಗಿದ್ದರೆ, ಅದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಶರೀರದ ಮೂಲಕ ಹರಿಯುತ್ತಿದ್ದ ತರಂಗಗಳು, ತಟಸ್ವವಾಗಿದ್ದಂತಹವು, ಈಗ ಅಷ್ಟಿಯವಾಗಿ ಪರಿವರ್ತಿತವಾಗುತ್ತವೆ. ಪದಗಳು ಹೊಗಳಿಕೆಯವಾಗಿದ್ದರೆ, ತಟಸ್ವ ತರಂಗಗಳು ಹಿತಕರವಾದ ತರಂಗಗಳಾಗಿ ಪರಿವರ್ತನೆಯಾಗುತ್ತವೆ. ದೇಹದಲ್ಲಿ ಹರಿಯುವ ಈ ತರಂಗಗಳನ್ನು, ಈ ಸಂವೇದನೆಗಳನ್ನು ಮನಸ್ಸಿನ ಮೂರನೆಯ ಭಾಗವು ಗುರುತಿಸಿದೆ ಮತ್ತು ಅನುಭವಿಸಿದೆ.

ಈಗ ಮನಸ್ಸಿನ ನಾಲ್ಕನೆಯ ಭಾಗವು ತಲೆಯಿತುತ್ತದೆ. ಅದು ಪ್ರತಿಕ್ರಿಯಿಸುತ್ತದೆ. ಅದು ಬೈಗುಳಿದ ಪದವಾಗಿದ್ದರೆ, “ನಾನು ಅದನ್ನು ಇಷ್ಟಪಡುವುದಿಲ್ಲ. ನನೆಗೆ ಅದು ಬೇಡ!” ಎಂದು ಅದು ದೇಡು ಭಾವನೆ ತಾಳುತ್ತದೆ. ಒಂದು ವೇಳೆ ಅದು ಹೊಗಳಿಕೆಯ ಪದವಾಗಿದ್ದರೆ, ಹಿತಕರವಾದ ತರಂಗಗಳು ಬರುವುದನ್ನು ಅದು ಅನುಭವಿಸುತ್ತದೆ ಮತ್ತು ಅದನ್ನು ಹೆಚ್ಚು ಬಯಸುತ್ತದೆ. ಅದು ಮುಂದುವರಿಯಲೆ ಎಂಬ ರಾಗ ಅಥವಾ ಆಸೆಯನ್ನು ಅದು ಅನುಭವಿಸುತ್ತದೆ.

ಜಾಗೃತಗೊಂಡ ಮನಸ್ಸು ಈ ಎಲ್ಲಾ ನಾಟಕವನ್ನು ಆರಿಯುತ್ತದೆ ಮತ್ತು ರಾಗ ಮತ್ತೆ ದ್ವೇಷ ಹೇಗೆ ಬರುತ್ತವೆ, ಮಲಿನತೆಗಳು ಹೇಗೆ ಬರುತ್ತವೆ, ಮತ್ತೆ ನಮ್ಮೆ ಅಪಜ್ಞಾವಸ್ತೇಯಲ್ಲಿ ಹೇಗೆ ಅವಗಳನ್ನು ದ್ವಿಗುಣ ಮಾಡಿಕೊಳ್ಳುತ್ತೇವೆ ಎಂಬುದನ್ನು ನೋಡುತ್ತದೆ. ಒಮ್ಮೆ ನಾವು ಪ್ರಜ್ಞಾವಂತರಾದರೆ, ವ್ಯಾದಿಯಾಗಲು ಅವಗಳನ್ನು ಬಿಡುವುದಿಲ್ಲ. ನಾವು ಸುಮ್ಮನೆ ಗಮನಿಸುತ್ತೇವೆ. ಕೇವಲ ಗಮನಿಸುವುದರಿಂದ ಮಲಿನತೆಗಳ ಬಲವನ್ನು ಅವಗಳ ಆಹಾರವನ್ನು ನಾವು ತೆಗೆದು ಹಾಕುತ್ತೇವೆ ಮತ್ತು ಅವಗಳು ಕರಿಗಿ ಹೋಗುತ್ತವೆ.

ಸಾರ್ವತ್ರಿಕ ಸ್ಕ್ರೀನ್

ಇದನ್ನು ಯಾರಾದರೂ ಮಾಡಬಹುದು. ಅವರು ಯಾರೇ ಆಗಿರಲಿ ಅಥವಾ ಯಾವ ಸಮುದಾಯದವರೇ ಆಗಿರಲಿ ಅದು ಏನೂ ವ್ಯತ್ಯಾಸ ಮಾಡುವುದಿಲ್ಲ. ಯಾರು ಇದನ್ನು ಅಭ್ಯಾಸ ಮಾಡುತ್ತಾರೋ ಅವರು ಖಂಡಿತವಾಗಿ ಫಲವನ್ನು ಪಡೆಯುತ್ತಾರೆ. ಭಾರತ ಒಂದೇ ಒಂದು ಧರ್ಮವನ್ನು ಕೊಟ್ಟಿದೆ. ಅದೇನೆಂದರೆ, ನಿನ್ನೊಳಗೇ ನೀನು ಗಮನಿಸು. ಎಲ್ಲಿ ಮಲಿನತೆಗಳು ಬರುತ್ತವೋ ಅಲ್ಲೇ ಅವಗಳನ್ನು ನಾಶ ಮಾಡು. ಅವಗಳನ್ನು ಬೆಳೆಯಲು ಬಿಡುಬೇಡ. ಈ ತಿಳುವಳಿಕೆಯಿಂದ ಮಲಿನತೆಗಳನ್ನು ದ್ವಿಗುಣ ಮಾಡಿಕೊಳ್ಳುವ ಅಭ್ಯಾಸವೂ ಬದಲಾಗುತ್ತದೆ.

ಭಾರತದ ಈ ಸರ್ವವಾಪಿ ಜ್ಞಾನವು ಯಾವುದೇ ಒಂದು ಪಂಥ ಅಥವಾ ಸಮುದಾಯ ಅಭ್ಯಾಸ ಯಾವುದೇ ಒಂದು ದೇಶಕ್ಕೂ ಸರ್ವ ಸೇರಿದ್ದಿಲ್ಲ. ಅದು ಇಡೀ ವಿಶ್ವಕ್ಕೆ ಸೇರಿದೆ. ಈ ಕಾರಣದಿಂದಾಗಿಯೇ ಅದು ಈ ಹಿಂದೆ ವಿಶ್ವದಾದ್ಯಂತ ಯಾವಕವಾಗಿ ಹರಡಿತು. ಅದೇ ಕಾರಣಕ್ಕಾಗಿಯೇ ಅದು ಮತ್ತೊಮ್ಮೆ ಬರಲೇಬೇಕು: ಈ ಹಿಂದಿನರಂತೆ ವಿಶ್ವವನ್ನು ದುಃಖಿದಿಂದ ಮುಕ್ತಿ ಗೊಳಿಸುವುದಕ್ಕಾಗಿ. ಪ್ರತಿಯೊಬ್ಬರ ರೋಗವೂ ಒಂದೇ, ಆದ್ದರಿಂದ ಜೀವಧಿಯೂ ಒಂದೇ ಆಗಬೇಕು. ಸಾರ್ವತ್ರಿಕ ಧರ್ಮವನ್ನು ಅಥವಾ ಮಾಡಿಕೊಳ್ಳುವ ಆಳವನ್ನು ಕಂಡುಹಿಡಿದ್ದ ಮತ್ತು ಅದನ್ನು ವಿಶ್ವಕ್ಕೆ ನೀಡಿದ್ದ ಭಾರತದ ಹಿರಿಮೆಯಾಗಿತ್ತು. ಈ ಸಾರ್ವತ್ರಿಕ ಧರ್ಮವನ್ನು ಮತ್ತೊಮ್ಮೆ ಜ್ಞಾನಗೊಳಿಸುವ ಸಮಯ ಇಡಾಗಿದೆ. ಅದು ಸ್ವತಃ ಒಳಗಿನಿಂದ ಪರಿಪೂರ್ಣವಾಗಿದೆ ಮತ್ತು ಶುದ್ಧವಾಗಿ ಉಳಿಯಲೇಬೇಕು. ಅದಕ್ಕೆ ಏನನ್ನಾದರೂ ಸೇರಿಸಿದರೆ ಆಗ ತೊಂದರೆಯಾಗುತ್ತದೆ. ನಿಮ್ಮ ಹಳೆಯ ನಂಬಿಕೆಗಳನ್ನು ಬದಿಗಿಡಿ ಮತ್ತು ಒಳಗಿನ ಸತ್ಯವನ್ನು ಹೇಗೆಯೋ ಹಾಗೆಯೇ ನೋಡಿ.

ಒಮ್ಮೆ ಇಷ್ಟು ಲೋಕೀಯ ಸತ್ಯವನ್ನು ಗಮನಿಸಲು ಪ್ರಾರಂಭಿಸಿದಾಗ, ಅನುಭವದ ಮಟ್ಟದಲ್ಲಿ ಭೌತಿಕ ಶರೀರವನ್ನು ಪರಿಕ್ಷೇಪಿ ಅದರ ಘನತ್ವವು ಪರವಾಳಿಗಳಾಗಿ ಥಿದ್ರವಾಗುವುದನ್ನು ಅನುಭವಿಸುತ್ತೀರಿ ಮತ್ತು ಈ ಪರಮಾಳಿಗಳೂ ಸರ್ವ ಗಟ್ಟಿಯಾಗಿಲ್ಲ, ಅವು ಸರ್ವ ತರಂಗಗಳಲ್ಲಿದೆ ಬೇರೇನೂ ಅಲ್ಲ ಎಂಬುದನ್ನು ಕಾಣುತ್ತೀರಿ. ಮನಸ್ಸಿನಲ್ಲಿ ಬರುವ ಆಲೋಚನೆಗಳು, ಸ್ಥಿಲ ಮತ್ತು ಭಾರದಂತೆ ಕಾಳವ ಸಂವೇದನೆಗಳ ಜೊತೆ ಬರುವ ಯಾವುದೇ ಮಲಿನತೆಯೂ ಸರ್ವ ವಾಸ್ತವವಾಗಿ ತರಂಗ ತರಂಗಗಳಲ್ಲಿದೆ ಬೇರೇನೂ ಅಲ್ಲ.

ಸಚ್ಚೋ ಪಜ್ಜಲಿಶೋ ಲೋಕೋ : ಅಂದರೆ, ಇಡೀ ಬ್ರಹ್ಮಾಂಡದಲ್ಲಿ ಪ್ರತಿಯೊಂದೂ ತರಂಗಗಳೇ, ಬೇರೇನೂ ಅಲ್ಲ ಎಂದು ಬುದ್ಧಿ ಹೇಳಿದರು. ಇಂದಿನ ವಿಜ್ಞಾನಿಗಳೂ ಸರ್ವ ಇದನ್ನೇ ಹೇಳುತ್ತಾರೆ. ಭೌತಿಕ ಜಗತ್ತಿನಲ್ಲಿ

ಘನತ್ವವೇ ಇಲ್ಲ; ತರಂಗಗಳು ಮತ್ತು ತರಂಗಗಳು ಮಾತ್ರ. ಇಲ್ಲಿನ ವ್ಯತ್ಯಾಸವೆಂದರೆ, ತಮ್ಮ ಸ್ವಂತ ಅನುಭವದಿಂದ ಬುದ್ಧಿ ಈ ಶೀಮಾನಕ್ಕೆ ಬಂದರೆ, ವಿಜ್ಞಾನಿಗಳು ತಮ್ಮ ಉಪಕರಣಗಳನ್ನು ಉಪಯೋಗಿಸಿ ಈ ಶೀಮಾನಕ್ಕೆ ಬಂದರು. ಧ್ವನಿ ಸಾಧಕನು ಪ್ರಗತಿ ಹೊಂದಿದಂತೆ, ಬ್ರಹ್ಮಾಂಡದಲ್ಲಿ ಘನತ್ವವಿಲ್ಲ, ಕೇವಲ ತರಂಗಗಳು ಮತ್ತು ತರಂಗಗಳೇ ಎಂಬ ಸತ್ಯವನ್ನು ಅವನೂ ಸರ್ವ ಅನುಭವಿಸುತ್ತಾನೆ. ಯಾವುದೋ ಸಾಧನದಲ್ಲಿ ಅನುಭವಿಸುವ ಸಂವೇದನೆಗಳು ಬಹಳ ಒತ್ತುತ್ತಾಗಿರುವಂತೆ ತೋರುವುದರಿಂದ, ಇದು ಘನವಾಗಿದ್ದಂತೆ ಕಾಣುತ್ತದೆ, ಎಂದಿತವಾಗಿ ಇದು ಶಾಶ್ವತ. ನಿರಂತರ ಎಂದು ಧ್ವನಿ ಸಾಧಕನು ಯೋಚಿಸಬಹುದು. ಆದರೆ ಅಲ್ಲೇ ನಿಲ್ಲಬೇಡ. ಇದನ್ನೂ ಸರ್ವ ಗಮನಿಸಿ ಮುಂದಕ್ಕೆ ಚೆಲ್ಲಿಸಿ. ಈ ಘನತ್ವವೂ ಸರ್ವ ಕರಗುವುದನ್ನು ನೀವು ಗಮನಿಸುವರಿ. ನೀವು ಗಮನಿಸುತ್ತಿದ್ದಂತೆ ಘನತ್ವವು ಮೊದಲು ಮುಷ್ಣಿಯಗಲ ಜಾಗವನ್ನು ಒಳಗೊಳ್ಳುವಂತೆ ಮುರಿಯುತ್ತದೆ, ನಂತರ ಹೆಬ್ಬರಿಣಿನಪ್ಪು ಅಗಲ ಜಾಗವನ್ನು (ಇದನ್ನು ಅಂಗಸ್ಟು ಪ್ರಮಾಣ ಎಂದು ಕರೆಯಲಾಗುತ್ತದೆ), ಮುಂದುವರಿದು, ಸಾಸಿವೆ ಕಾಳಿನ ಗಾತ್ರಕ್ಕೆ ಕರಗುತ್ತದೆ ಮತ್ತು ಮುಂದುವರಿದು ಕೂದಲೀನ ಅಳತೆಗೆ ಕರಗುತ್ತದೆ. ಕರಗುವುದು ಇನ್ನೂ ಹೆಚ್ಚಾಗಿ, ಕರಗುತ್ತಾ ಸಂಪೂರ್ಣ ಕರಿಗಿ ಹೋಗಿ, ಭಿಂದಂತಿ ಹೃದಯಗ್ರಂಥಿ, ಭಂದರಂತಿ ಸರ್ವ ಸಂಬಂಧ ಎಂದು ಅದು ಕರೆಯಲ್ಪಡುತ್ತದೆ.

ಮನಸ್ಸು ಮತ್ತು ದೇಹದ ಸಂಯೋಗ ಶಾಶ್ವತವಾದದ್ದು, ನಿರಂತರವಾದದ್ದು ಎಂದು ರೋಚಿಸುವಂತೆ ನಮ್ಮನ್ನು ವುರಳು ವಾಡಿದರೂ ಅದು ಶಾಶ್ವತವಾದದ್ದು. ಇದು ಪ್ರಕೃತಿಯ ನಿಯಮ.

ಎಲ್ಲಾ ಗಂಟುಗಳು ಕರಿಗಿ ಹೋದಂತೆ, ಎಲ್ಲಾ ಸಂದೇಹಗಳೂ ಹೊರಟು ಹೋಗುತ್ತವೆ. ನಿಯಮವನ್ನು ಈಗ ಚೆನ್ನಾಗಿ ಅಧ್ಯ ಮಾಡಿಕೊಳ್ಳಲಾಗಿದೆ. ಮನಸ್ಸು ಮತ್ತು ದೇಹದ ಕ್ಷೇತ್ರವು ಅಶಾಶ್ವತಯಾಗಿದೆ, ಅನಿಚ್ಛಾ ಅಲ್ಲಿ ಪ್ರತಿಯೊಂದೂ ಪ್ರತಿ ಕ್ಷಣಿಕೂ ಬರುತ್ತದೆ ಮತ್ತು ಹೊರಟು ಹೋಗುತ್ತದೆ. ನಮ್ಮ ಅಜ್ಞಾನದಲ್ಲಿ ಅದರ ಬಗ್ಗೆ ನಾವು ರಾಗ ಮತ್ತು ದ್ವೇಷವನ್ನು ಉಪಕ್ಕಿ ವರಾಡಿಕೊಳ್ಳುತ್ತೇವೆ. ಯಾವಾಗ ನಾವು ರಾಗ ವುತ್ತು ದ್ವೇಷದಿಂದ ಮುಕ್ತರಾಗುತ್ತೇವೋ, ಮಲಿನತೆಗಳಿಂದ ಮುಕ್ತರಾಗುತ್ತೇವೋ ಆಗ ಯಾವುದೇ ಅನುಮಾನ ಉಳಿಯಲು ಹೇಗೆ ಸಾಧ್ಯ? ಆಗ ವ್ಯಕ್ತಿಯು ಈ ಸ್ಥಿತಿಯಿಂದ ಆಚಿಗೆ ಹೋಗುತ್ತಾನೆ ಮತ್ತು ಅಂತಿಮ ಗುರಿಯನ್ನು ತಲುಪುತ್ತಾನೆ. ಇದರಿಂದಾಚಿಗೆ ಇರುವುದನ್ನು, ಶಾಶ್ವತವಾಗಿರುವುದನ್ನು, ಪರಿಪೂರ್ಣವಾದದನ್ನು ವ್ಯಕ್ತಿಯ ಈಗಿನ ಅನುಭವಿಸುತ್ತಾನೆ. ತನಗೆ ಇಷ್ಟ ಬಂದ ಹೆಸರಿನಿಂದ ಇದನ್ನು ಕರೆಯಬಹುದು; ಅದು ಮುಖಿವಲ್ಲ.

ಇದು ಮಾಡಬೇಕಾದ ಬಹಳ ಮಹತ್ವರವಾದ ಕೆಲಸ. ಆದರೆ ಜನರು “ಇದು ನನ್ನ ಸಂಪೂರ್ಣದಾಯ ಮತ್ತು ನಂಬಿಕೆ, ಅದು ನಿನ್ನದು” ಎಂದು ಮುಂತಾಗಿ ಜಗತ್ವವಾದುತ್ತಾ ತಮ್ಮ ಸಮಯವನ್ನು ಹೇಳಬೇಕು. ಅದು ಹೇಗೆ ಸಹಾಯ ಮೊದಲು ಸಾಧ್ಯ? ಚಚೆ ಮಾಡುವ ಇಬ್ಬರಲ್ಲಿ ಯಾವ ವ್ಯಕ್ತಿಯೂ ಸತ್ಯವನ್ನು ಅನುಭವಿಸಿಲ್ಲ. ಅನುಭವಿಸುವುದು ಬಹಳ ಮುಖ್ಯ ಇಲ್ಲದಿದ್ದರೆ ಅದು ಕೇವಲ ಕುರುಡು ನಂಬಿಕೆ, ನಿಜವಾದ ಜ್ಞಾನವಲ್ಲ. ಅಂತಿಮ ಗುರಿಯನ್ನು ಅನುಭವಿಸಿದ ವ್ಯಕ್ತಿಯೂ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಅದು ದೇಹಾತೀತವಾದದು. ಅಲ್ಲಿ ಇಂದ್ರಿಯಗಳು ಕೆಲಸ ಮಾಡುವುದಿಲ್ಲ. ಈ ಸ್ಥಿತಿಯು ಒಂದು ನಿಮಿಷ, ಹತ್ತು ನಿಮಿಷಗಳವರೆಗೆ, ಒಂದು ಗಂಟೆಯವರೆಗೆ ಅಧವಾಗಿ ಕೆಲವು ಗಂಟೆಗಳವರೆಗೆ ಇರಬಹುದು. ನಂತರ ವ್ಯಕ್ತಿಯು ಇಂದ್ರಿಯಗಳ ಇರುವಿಕೆಗೆ ಹಿಂದಿರುಗುತ್ತಾನೆ. ಮತ್ತು ಪುನಃ ಸಕ್ರಿಯಾಗುತ್ತಾನೆ. ಆದರೂ ಅವನು ಅಥವಾ ಅವಳು ಸಂಪೂರ್ಣವಾಗಿ ಬದಲಾಗಿರುತ್ತಾರೆ. ಪರಿಶುದ್ಧಗೊಂಡ ಆ ಸ್ಥಿತಿಯನ್ನು ಅವನು ಹೇಗೆ ವರ್ಣಿಸಲು ಸಾಧ್ಯ? ಅದು ಮೂಕನಲ್ಲಿರುವ ಸಿಹಿಯಂತೆ, ಅವನಿಗೆ ಆ ಸಿಹಿಯನ್ನು ವರ್ಣಿಸಲು ಸಾಧ್ಯವಿಲ್ಲ.

“ಬೋಲೇ ಸೋ ಜಾತೀ ನಹಿ, ಜಾನೇ ಬೋಲ್ ನ ಪಾಯೇ, ಗೂಂಗೇ ಕಿ ರ ಶಕರ, ಚಕ್ ಚಕ್ ಮುಸ್ಕಾಯ”

ಅತೀತವಾಗಿರುವುದರ ಬಗ್ಗೆ ದೀರ್ಘಕಾಲ ಮಾತಾಡಿ, ಚಚೆ ಮಾಡುತ್ತೇ ಇದ್ದರೆ, ಅವನು ಅದನ್ನು ಅನುಭವ ಮಾಡಿಕೊಂಡಿಲ್ಲ ಎಂದು ತೀಳಿಯಿರಿ. ಈ ಮೂರ್ಖಿನು ದುರದ್ವಷ್ಟದಿಂದಾಗಿ ಏನೂ ಬಲ್ಲವನಾಗಿರುವುದಿಲ್ಲ.

ಶಾಲೀ ಚಚೆಗಳಲ್ಲಿ ಸರ್ವಯ ವೈಧ ಮಾಡುವುದಕ್ಕಿಂತ ಸತ್ಯವನ್ನು ಅನುಭವ ಮಾಡಿಕೊಳ್ಳುವ ಪ್ರಯತ್ನದಲ್ಲಿ ವ್ಯಕ್ತಿಯು ಮುಳುಗಬೇಕು. ಆಗ ಮಾತುಗಳು ಮೌನವಾಗುತ್ತದೆ. ಒಮ್ಮೆ ಯಾರೇ ಒಬ್ಬರು ಆ ಸ್ಥಿತಿಯನ್ನು ವರ್ಣಿಸುವಂತೆ ಒಬ್ಬ ಸಂತನನ್ನು ಒತ್ತಾಯ ಮಾಡಿದರಂತೆ. ಆಗ ಸಂತ ಹೇಳಿದ.

“ರೂಪ ನಹಿ, ರಂಗ ನಹಿ, ಜ್ಯೇತ್ ನಹಿ ಶ್ವಾಮಚೇ,

ತುಮ್ ಸದಾ ಏಕ್ ರಸ್ ರಾಮ್ ಜ್ಞಾ ರಾಮ್ ಜೆ.”

ಅದಕ್ಕೆ ರೂಪವಿಲ್ಲ, ಯಾವುದೇ ಬಣ್ಣವಿಲ್ಲ. ಅದು ಬಿಳಿಯಲ್ಲ, ಕೆಮ್ಮೊ

ಅಲ್ಲ. ಯಾವುದು ಅದು ಅಲ್ಲ ಎಂಬುದನ್ನು ಅವರು ಹೇಳುತ್ತಾರೆ. ಆದರೆ ಅದು ಏನು ಎಂದು ಹೇಳಲು ಸಾಧ್ಯವಿಲ್ಲ. ಅವನು ಹೇಗೆ ಹೇಳಬಲ್ಲ? ಅದು ವ್ಯಕ್ತಿಯ, ಯಾವಾಗಲೂ ಒಂದೇ ಆದ, ಅದ್ವಿತೀಯ ಸ್ಥಿತಿ.

ವ್ಯಕ್ತಿಯು ಧರ್ಮದ ಜೀವನವನ್ನು ಜೀವಿಸಿದರೆ, ಆಗ ಏಂಡಿತವಾಗಿಯೂ ಅವನು ಅದರ ಫಲವನ್ನು ಪಡೆಯುತ್ತಾನೆ. ಅವನು ಕೇವಲ ಕೆಲಸಕ್ಕೆ ಬಾರದ ಖಾಲಿ ಮಾತುಗಳಲ್ಲೋ ತೊಡಗಿದ್ದರೆ, ಆಗ ಅವನು ಬಹಳ ಅಮಾಲ್ಯವಾದುದನ್ನು ಕಳೆದುಕೊಳ್ಳುತ್ತಾನೆ. ಇಂತಹ ಧರ್ಮ ಸಭೆಗಳಿಗೆ ಬರುವುದು ನಿಸ್ನಂದೇಹವಾಗಿ ಪ್ರಯೋಜನಕಾರಿ. ಆದರೆ ಅದು ಬೌದ್ಧಿಕ ಜರುವಡಕೆಗಳಲ್ಲಿನ ಆಸಕ್ತಿಯಾಗಿ ಪರಿವರ್ತನೆಯಾಗಬಾರದು. ಇಂದು ಯಾರದೋ ಮಾತುಗಳನ್ನು ಕೇಳಲು ಹೇಗೆನೀರಿ, ಮತ್ತೊಂದು ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರಿ, ನಂತರ ಮತ್ತೊಂದು. ಈ ಮನರಂಜನೆಯಲ್ಲಿ ಇಡೀ ಜೀವಮಾನವನ್ನು ಕಣೆಯುತ್ತಿರಿ. “ನಾನು ಅಭ್ಯಾಸ ಮಾಡಲೇಬೇಕು, ನಾನು ಅನುಭವದ ಮಟ್ಟದಲ್ಲಿ ಸತ್ಯವನ್ನು ಅರಿಯಲೇಬೇಕು, ಮಲಿನತೆಗಳು ಹೇಗೆ ಬರುತ್ತವೆ, ಮತ್ತು ದ್ವಿಷಣಗೊಳ್ಳತ್ವವೆ ಎಂಬುದನ್ನು ಕಾಣಲೇಬೇಕು, ಮತ್ತು ಈ ಪ್ರತ್ಯೇಕಿಯನ್ನು ನಿಲ್ಲಿಸುವುದು ಮತ್ತು ಮೂಲೋಷಣನೆ ಮಾಡುವುದು ಹೇಗೆ” ಎಂಬುದನ್ನು ನಾನು ಅರಿಯಬೇಕು ಎಂದು ನೀವು ನಿರ್ಧರಿಸಿದ ದಿನವೇ ನಿಮ್ಮ ನಿಜವಾದ ಕಲ್ಯಾಣ ಪ್ರಾರಂಭವಾದ ದಿನ.

ಭಾರತದ ಒಬ್ಬ ಮಹಾ ಸಂತನು ಈ ಬೌದ್ಧಿಕ ಮನರಂಜನೆಯ ಬಗ್ಗೆ ಈ ರೀತಿ ಹೇಳಿದ್ದಾನೆ: “ನಾನು ಎಲ್ಲಿ ನೋಡಿದರೂ, ಅತಿಯಾದ ಭಾಷಣವನ್ನೇ ಕಾಲುತ್ತೇನೆ—ಭಾಷಣಕಾರನು ಮಾತಾಪುರು ಚಟಕ್ಕೆ ಬಲಿಯಾಗಿದ್ದಾನೇನೋ ಎನ್ನುವಂತೆ. ತನ್ನ ಮುಂದೆ ನೇರೆದುವ ಜನಸಂದರ್ಶನೆಯನ್ನು ನೋಡಲು ಹಷಟಕದುತ್ತಾನೆ. ಎಂತಹ ಮಹಾನ್ ಸುರುವಾಗಿದ್ದೇನೆ ಎಂಬ ಬೆಂಗಿನ ಭಾವನೆಯಿಂದ ತುಂಬಿರುತ್ತಾನೆ.” ಜೊತೆಗೆ, ಕೇಳುಗನೂ ಸಹ ಕೇಳುವ ಚಟಕ್ಕೆ ಬಲಿಯಾಗಿದ್ದಾನೆ ಎಂದು ಅವರು ಹೇಳಿದರು. “ಇಲ್ಲಿ ಇಂದು ನಾನು ಎಂತಹ ಅದ್ವಿತೀಯ ಧರ್ಮ ಪ್ರಜನ ಕೇಳಿದೆ!” ಇಬ್ಬರೂ ಅನಂದದಲ್ಲಿ ಕಳೆದುಹೋಗುತ್ತಾರೆ. ಆದ್ದರಿಂದ, ಸೇಂತ ಮುಂದುವರೆದು ಹೇಳಿದರು, “ಕಿಂಥ ನಾ ಹೋಯ್—ಬರಿ ಕೇಳುವುದೂ ಸಹ ಸಹಾಯ ಮಾಡುವುದಿಲ್ಲ, ಮನೇ ನಾ ಹೋಯ್— ಬರಿ ಕೇಳುವುದೂ ಸಹ ಸಹಾಯ ಮಾಡುತ್ತದೆಯಿಲ್ಲ.” ಹಾಗಾದರೆ ಏನು ಸಹಾಯ ಮಾಡುತ್ತದೆ? ಅವರು ಹೇಳುತ್ತಾರೆ – ‘ಹೋಯ್ ಹೋಯ್’ – ಮಾಡುವುದು ಸಹಾಯ ಮಾಡುತ್ತದೆ.

ನೀವು ಕೆಲಸ ಮಾಡಲೇಬೇಕು. ಈ ಮಾನವ ಜನ್ಮನ್ನು ಎಷ್ಟುಂದು ಅಮೂಲ್ಯವಾದುದು. ಈ ಕೆಲಸವನ್ನು ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು ಮಾಡಲು ಸಾಧ್ಯವಿಲ್ಲ. ಮನುಷ್ಯರು ಮಾತ್ರ ಈ ಕೆಲಸವನ್ನು ಮಾಡಬಲ್ಲರು. ತನ್ನಾಳಿಗೆ ನೋಡುವ, ಮತ್ತು ಮಲಿನತೆಗಳು ಮತ್ತು ಅಶುದ್ಧತೆಗಳು ಮಟ್ಟವ ಜಾಗಕ್ಕೆ ತಲುಪಿ ಅವುಗಳನ್ನು ಗಮನಿಸಿ, ಕರಿಗಿಸುವ ಅಗಾಧವಾದ ಶಕ್ತಿಯನ್ನು ಪ್ರಕೃತಿಯು ಅಥವಾ ದೇವರು ಮನುಷ್ಯರಿಗೆ ಮಾತ್ರ ಕೊಟ್ಟಿದೆ. ಅವರು ಭವಚಕ್ತಿಂದ ಮಹತ್ವಾಗಬಹುದು. ಇಂತಹ ಅಮೂಲ್ಯವಾದ ಜೀವನವನ್ನು ಹೊರಗಿನ ಪ್ರಾಪಂಚಿಕ ವಿಷಯಗಳಲ್ಲಿ ಏಕ ವ್ಯಧರ ಮಾಡಬೇಕು?

ಇದು ಎಳೆರಗೊಳ್ಳುವ ಸಮಯವಾಗಿದೆ. ಒಳಗಡೆ ಹೋಗಿ ಸತ್ಯವನ್ನು ನೋಡಿ ಮತ್ತು ನಿಮ್ಮ ನಿಜವಾದ ಕಲ್ಯಾಣಕ್ಕಾಗಿ ಕೆಲಸ ಮಾಡಿ. ಈ ಧರ್ಮ ಸಭೆಗೆ ಬಂದಿರುವರೆಲ್ಲರೂ ಒಳ್ಳಿಯ ಪಾರಮಿಗಳನ್ನು (ಮುಕ್ತಿಗೆ ಮನ್ಯನೆಡುವ ಒಳ್ಳಿಯ ಗುಣಗಳು) ಹೊಂದಿದ್ದೀರಿ. ಆ ಕಾರಣಕ್ಕಾಗಿಯೇ ನೀವು ಇಲ್ಲಿಗೆ ಬಂದಿದ್ದೀರಿ; ಇಲ್ಲಿದಿದ್ದರೆ ನೀವು ಯಾವುದಾದರು ಸಿನಿಮಾಕ್ಕೂ ಅಥವಾ ಇನ್ನಾವುದೋ ಇಂದಿಯ ಸುಖಿದ ಮನರಂಜನೆಗೋ ಹೋಗುತ್ತದೆ.

ನಿಜವಾಗಿ ನೀವು ಧರ್ಮದ ಬೀಜವನ್ನು ಹೊಂದಿದ್ದೀರಿ. ಆದರೆ, ಅದು ಮೊಳಕೆಯೋಡೆಯಬೇಕು, ಬೆಳೆಯಬೇಕು ಮತ್ತು ಘಳಗಳನ್ನು ಕೊಡಲು ಪ್ರಾರಂಭಿಸಬೇಕು. ಆಗ ಅದು ನಿಮಗೆ ಮತ್ತು ಇತರರಿಗೆ ಅಗಾಧವಾದ ಕಲ್ಯಾಣವನ್ನು ಉಂಟುಮಾಡುತ್ತದೆ.

ಈ ಸಭೆಗೆ ಬಂದಿರುವರೆಲ್ಲರೂ ಅವರ ನಿಜವಾದ ಕಲ್ಯಾಣವನ್ನು ಕಂಡುಕೊಳ್ಳಲ್ಲಿ! ಎಲ್ಲರೂ ಮುಕ್ತಾಗಲಿ.

ಕಲ್ಯಾಣ ಮಿತ್ರ

ಸತ್ಯನಾರಾಯಣ ಗೋಯಂಕ

ವಂತಿಗೆ : ವಾರ್ಷಿಕ: ರೂ.30, ಆಜೆಟ: ರೂ.500. ವಂತಿಗೆ ಸಂದಾಯ ಮಾಡಬೇಕಾದ ಬ್ಯಾಂಕ್ ಶಾಂತಿ :3194101004234; IFSC code:CNRB0003194;
ಕೆನರಾ ಬ್ಯಾಂಕ್, ನಾಗರಬಾವಿ, ಬೆಂಗಳೂರು. ಖಾತೆದಾರರು:ಕನಾಟಕ ವಿಪಶ್ಯನ ಪ್ರಕಾರ ಸಮಿತಿ. ಹಣ ಸಂದಾಯದ ವಿವರ ಮತ್ತು ಪ್ರತಿಕೆ ಕಳುಹಿಸಬೇಕಾದ
ಅಂಚೆ ವಿಳಾಸವನ್ನು ಶ್ರೀಮತಿ ಮಜ್ಜೆ.ಎಸ್., ಹೋ.ಸಂ:7337734934 ಗೆ ಎಸ್.ವಿ.ವಿ.ಮಜ್ಜೆ.ಮಾಡಿರಿ.

ಮುದ್ರಕರು: ಬಿ.ಪ್ರದೀಪ ಕುಮಾರ, ಪ್ರಕಾಶಕರು: ಶ್ರೀಮತಿ ಆರ್. ಚಂದ್ರಮತ್ತಿ ಕನಾಟಕ ವಿಪಶ್ಯನ ಪ್ರಕಾರ ಸಮಿತಿ. ಹಣ ಸಂದಾಯದ ವಿವರ ಮತ್ತು ಪ್ರತಿಕೆ ಕಳುಹಿಸಬೇಕಾದ
ಶಿರುಪು, ಕೆ.ಹೆಚ್.ಬಿ.ಕಾಲೋನಿ.ದಾವಳಗೆರೆ-2.ಪ್ರಕಾಶನ:ಕನಾಟಕ ವಿಪಶ್ಯನ ಪ್ರಕಾರ ಸಮಿತಿ ಟಿಸ್ಟ್. #93, 30ನೇ ಅಡ್ಡರಸ್ಟ್ ಬನಶಂಕರಿ 2ನೇ ಹಂತ, ಬೆಂಗಳೂರು-560070.

Printed by B.Pradeep Kumar, **Published by** Smt. R. Chandramathi on behalf of Karnataka Vipassana Prachara Samithi Trust and **Printed at:** Airani Offset Printers, 4th Cross, K.H.B.Colony, Davangere-2 and **Published at** Karnataka Vipassana Prachara Samithi Trust, #93, 30th Cross, Banashankari 2nd Stage, Bengaluru - 70. **Editor:** GT. Govindappa,

ಮುದ್ರಿತ ವಿಷಯ
ಗೆ,

ತೆರೆದ-ಅಂಚೆ

ಇಂದ:

ಕನಾಟಕ ವಿಪಶ್ಯನ ಪ್ರಕಾರ ಸಮಿತಿ ಟಿಸ್ಟ್

#93, 30ನೇ ಅಡ್ಡರಸ್ಟ್ ಬನಶಂಕರಿ 2ನೇ ಹಂತ,

ಬೆಂಗಳೂರು-560070.

ಧರ್ಮ ಪಷ್ಪಲ್ಲಾ, ಬೆಂಗಳೂರು

10 ದಿನದ ತಿಬಿರಗಳು: 2017 ಜುಲೈ 12-23, 26-6 ಆಗಸ್ಟ್ 9-20, ಸೆಪ್ಟೆಂಬರ್ 7-18, ಅಕ್ಟೋಬರ್ 4-15, 18-29, ನವೆಂಬರ್ 15-26, 29-10 ಡಿಸೆಂಬರ್ 13-24.ಮಾರು ದಿನದ ತಿಬಿರ: ಸೆಪ್ಟೆಂಬರ್ 21-24, 28-31 ಡಿಸೆಂಬರ್.ಎರಡು ದಿನದ ತಿಬಿರ: ನವೆಂಬರ್ 10-12. ಸತಿಪತ್ಯಾನ ತಿಬಿರಗಳು: ಆಗಸ್ಟ್ 28-5 ಸೆಪ್ಟೆಂಬರ್, ನವೆಂಬರ್ 1-9. ವಿಳಾಸ: ಧರ್ಮ ಪಷ್ಪಲ್ಲಾ, ಆಲೂರು, ದಾಸನಪುರ ಹೋಬಳಿ, ಬೆಂಗಳೂರು. ರಾಷ್ಟ್ರೀಯ ಹದ್ದಾರಿ-4ರಲ್, ಹಿಮಾಲಯ ತ್ರಾಂಗಿನಿಯ ಹಿತ್ತಿರ ಇಳಿದು ಅದರ ಎದುರು ರಸ್ತೆಯಲ್ಲಿ ಮಾತಾ ಕ್ರಾಸ್ ಬಂದರೆ ಆಜೋರಿಕ್ಕೆ ಸಿಗುತ್ತದೆ. ಬೆಂಗಳೂರು ಸಿಟಿ (ಕೆಂಪೆನ್ಯಾಡ್) ಬಸ್ ನಿಲಾಣದಿಂದ ನಗರ ಸಾರಿಗೆ ಬಸ್ ಸಂಖ್ಯೆ: 256, 258. ದಂ. 080-23712377, ಮೊಬೈಲ್: 7829912733, 8861644284, 9972588377, ಇ-ಮೆಲ್ಲೋ:info@paphulla.dhamma.org; website: www.dhamma.org.

ಬೆಂಗಳೂರಿನಲ್ಲಿ ಸಾಮಾಂತಿಕ ಸಾಧನಾ ತಿಬಿರಗಳ ಮಾಹಿತಿ

ಪ್ರತಿ ಭಾನುವಾರ: ಜಯನಗರ: ಬೆಂಗಳ್ಗೆ 8.30 ರಿಂದ 9.30ರವರೆಗೆ, ಸುರೇಶ್/ರಾಜೇಶ್‌ರಿ - 98867 75401 ಸಚಾರಾಪುರ ರಸ್ತೆ: ಬೆಂಗಳ್ಗೆ 9.00 ರಿಂದ 10.00, ನಿಮ್ಮಲ್ ಚೋದ್‌ತ್ರಾ-93412 22999, ಸ್ಟ್ರೀ-93426 75811, ಬಸೆಂಟ್‌ರ ನಗರ ಬೆಂಗಳ್ಗೆ 8.00 ರಿಂದ 9.00ರವರೆಗೆ, ಶ್ರೀ ಮಂಜುನಾಥ: 098451 71600, ಹೇಮಂತ: 074118 74462, ಮ್ಯಾಲ್‌ಶ್ರಾಂ: 8.30ರಿಂದ 9.30ರವರೆಗೆ, ಶ್ರೀ ದಿನೇಶ್ ಪುಮಾರ್-99452 38441 ಕಿಂಗೇರಿ: ಸಂಚೆ 4.30ರಿಂದ 5.30ರವರೆಗೆ, ವಸಂತ್ ಜಾಜೋ-98453 95152, 98445 29309. ಆರ್.ವಿ.ವಿ. 2ಸೇ ಹಂತ: ಬೆಂಗಳ್ಗೆ 7.50ರಿಂದ 9.00ರವರೆಗೆ, ಶ್ರೀ ತಾರಕ್ ಗೋರಾಡಿಯಾ-99454 58593. ಪ್ರತಿ ಶನಿವಾರ: ವಿಜಯನಗರ: ಸಂಚೆ 6-00 ರಿಂದ 7-00ರವರೆಗೆ, ಲುಕಾರಾಮ್-97433 63339, ಪವನ್‌ಕುಮಾರ್-77607 52220. ಪ್ರತಿ ಮೊದಲ ಭಾನುವಾರ: ಪ್ರತಿ ಪ್ರೋಪ್‌ಎಲ್: ಬೆಂಗಳ್ಗೆ 9-30 ರಿಂದ 10-30ರವರೆಗೆ, ಶ್ರೀಮತಿ ವಲ್ಲಿರಿ/ರಾಜೇಶ್ ಮೊ.: 97403 22447 ಬೆಂಗಳೂರಿನಲ್ಲಿ ಸಾಮಾಂತಿಕ ಸಾಧನೆಗಳ ಬಗ್ಗೆ ಮಾಹಿತಿ ತಿಳಿಯಲು ವೆಬ್ ವಿಳಾಸ: http://www.paphulla.dhamma.org/os/paphulla_sittings.htm

ಒಂದು ದಿನದ ತಿಬಿರಗಳ ಮಾಹಿತಿ

ಬೆಂಗಳೂರು: ಪ್ರತಿ ಭಾನುವಾರ 10 ರಿಂದ 4 ಗಂಟೆಗೆ, ಧರ್ಮ ಪಷ್ಪಲ್ಲಾ, ಆಲೂರು. ಪ್ರೈಸ್‌ಮೂರು: ಪ್ರತಿ ತಿಂಗಳು 4ನೇ ಭಾನುವಾರ. ಸಂಪರ್ಕ ಸಂಖೆಗಳು: 9481149553, 99801005309. ಉಡುಪಿ: ಪ್ರತಿ ತಿಂಗಳು ಎರಡನೇ ಭಾನುವಾರ. ಸಂಪರ್ಕ ಸಂಖೆಗಳು: 9980897955 / 9449773942 9481149553. ದಾವಣಾಗೆ: ಪ್ರತಿ ತಿಂಗಳು ಕೊನೆ ಭಾನುವಾರ. ಸಂಪರ್ಕ ಸಂಖೆಗಳು: 9844245111 / 9986962762 9448588789 ಮಂಬಿಂದ್: ಪ್ರತಿ ತಿಂಗಳು ಮೂರನೇ ಭಾನುವಾರ. ಸಂಪರ್ಕ ಸಂಖೆ: 9880661506

10 ದಿನದ ತಿಬಿರ ಅಯೋಜನೆಯ ವರದು ಸಲಹೆ, ಸೂಚನೆಗಳಾಗಿ ಸಂಪರ್ಕಿಸಿ :
ಸಂಪೂರ್ಣ ಧರ್ಮದಾರಾಜ್, ಬೆಂಗಳೂರು. ಮೊಬೈಲ್: 8762086089

10 ದಿನದ ತಿಬಿರದಲ್ಲಿ ಭಾಗವಹಿಸಲು ಅನ್ನಾಲ್ನೋ ಸೋಂಡಿಂಗ್ ಸಹಾಯಕ್ಕಾಗಿ ಸಂಪರ್ಕಿಸಿ. ಬಳಾರ್: ಎ.ಮಲ್ಲಿಕಾಬುಜನಪ್ಪ ಮೊ.ಸಂ. 9449511217.

ಬೆಂಗಳೂರು: ವಿ.ರೆನಂಗೋಡ್. ವಿ.ಸಾರನಾಡ್‌ಗ್ರಾಂ, ಮೊ.ಸಂ.9902657335.

ದಾವಣಾಗೆ: ಉದಯ ತಿಪುಮಾರ್ಗ, ಮೊ.ಸಂ. 9739314581(ಮೇಸೆಚ್ ವಾಡಾದಿ, ಅವರೇ ಕರೆ ವಾಡಾದುತ್ತಾರೆ.) ಜಿ.ಎ.ಗೋವಿಂದಪ್ಪ, ಮೊ.ಸಂ.9448588789.